



ಅವಸರದ ಸ್ವಭಾವ

ಒಬ್ಬ ಅರಸನಿದ್ದ. ಅವನು ಯಾವುದೇ ವಿಷಯದ ಬಗ್ಗೆ ಚೆನ್ನಾಗಿ ಯೋಚಿಸದೆ ನಿರ್ಣಯವನ್ನು ಕೈಕೊಳ್ಳುತ್ತಿದ್ದ. ಒಂದು ದಿನ ಅರಸ ತನ್ನ ಅರಮನೆಯ ಉಪ್ಪರಿಗೆಯ ಮೇಲೆ ಕುಳಿತುಕೊಂಡಿದ್ದ.

ಆಗ ದೂರದಲ್ಲಿ ಹರಿಯುತ್ತಿರುವ ಒಂದು ನದಿ ಅವನ ಕಣ್ಣಿಗೆ ಬಿತ್ತು. ಆಗ ಅವನು ತನ್ನ ಮಂತ್ರಿಯನ್ನು ಕುರಿತು 'ಈ ನದಿ ಯಾವ ದಿಕ್ಕಿನಿಂದ ಯಾವ ದಿಕ್ಕಿನ ಕಡೆಗೆ ಹರಿಯುತ್ತಿದೆ?' ಎಂದು ಕೇಳಿದ. ಅದಕ್ಕೆ ಮಂತ್ರಿ 'ಇದು ಪಶ್ಚಿಮದಿಂದ ಪೂರ್ವದ ಕಡೆಗೆ ಹರಿಯುತ್ತಿದೆ' ಎಂದು ಹೇಳಿದ.

'ಹಾಗಾದರೆ ಪೂರ್ವ ದಿಕ್ಕಿನಲ್ಲಿರುವ ರಾಜ್ಯದವರೂ ಈ ನದಿಯ ನೀರನ್ನು ಬಳಸುತ್ತಿರಬಹುದಲ್ಲವೇ?' ಎಂದು ಕೇಳಿದ ಅರಸ.

'ಹೌದು ಬಳಸುತ್ತಿದ್ದಾರೆ' ಎಂದ ಮಂತ್ರಿ.

'ನನ್ನ ರಾಜ್ಯದಿಂದ ಹಾದು ಹೋಗುವ ನೀರನ್ನು ಅವರೇಕೆ ಬಳಸಬೇಕು? ಕೂಡಲೇ ನದಿಗೆ ತಡೆಗೋಡೆಯನ್ನು ಕಟ್ಟಿ ಅದರ ನೀರು ಮುಂದೆ ಹೋಗದಂತೆ ತಡೆಯಿರಿ' ಎಂದು ಆಜ್ಞಾಪಿಸಿದ ಅರಸ.

ರಾಜಾಜ್ಞೆಯಂತೆ ನದಿಗೆ ತಡೆಗೋಡೆಯನ್ನು ಕಟ್ಟಲಾಯಿತು. ಇದರಿಂದ ನದಿಯ ನೀರು ರಾಜಧಾನಿಯನ್ನು ಪ್ರವೇಶಿಸತೊಡಗಿತು. ತಗ್ಗು ಪ್ರದೇಶದಲ್ಲಿದ್ದ ಮನೆಗಳಿಗೆ ನೀರು ನುಗ್ಗಿತು. ಆದರೆ ಶೀಘ್ರ ಕೊಟಿಯಾದ ಅರಸನಿಗೆ ದೂರು ನೀಡಲು ಯಾವ ಪ್ರಜೆಗೂ ಧೈರ್ಯವಿರಲಿಲ್ಲ. ಕೊನೆಗೆ ಪ್ರಜೆಗಳೆಲ್ಲ ಮಂತ್ರಿಗೆ ಮೊರೆಹೋದರು.

ಮಂತ್ರಿಗೆ ಒಂದು ಉಪಾಯ ಹೊಳೆಯಿತು. ಅಂದಿನ ಕಾಲದಲ್ಲಿ ಸಮಯವನ್ನು ಸೂಚಿಸಲು ಪ್ರತಿಯೊಂದು ತಾಸಿಗೂ ಒಂದು ಗಂಟೆಯನ್ನು ಬಾರಿಸುತ್ತಿದ್ದರು. ಒಂದು ದಿನ ರಾತ್ರಿ ಮೂರು ಗಂಟೆಯಾಗಿರುವಾಗಲೇ ಆರು ಗಂಟೆಗಳನ್ನು ಬಾರಿಸುವಂತೆ ಮಂತ್ರಿ ಗಂಟೆ ಬಾರಿಸುವವನಿಗೆ ಹೇಳಿದ. ಮಂತ್ರಿ ಹೇಳಿದಂತೆ ಅವನು ಆರು ಗಂಟೆಗಳನ್ನು ಬಾರಿಸಿದ. ಆರು ಗಂಟೆ ಬಾರಿಸಿದ್ದರಿಂದ ಬೆಳಗಾಯಿತೆಂದು ಅರಸ ಎದ್ದ. ನೋಡಿದರೆ ಎಲ್ಲೆಲ್ಲೂ ಗಾಢಾಂಧಕಾರ, ಆಗ ಅರಸ ಮಂತ್ರಿಯನ್ನು ಕರೆಸಿ 'ಆರು ಗಂಟೆಯಾದರೂ ಇಂದು ಅದೇಕೆ ಬೆಳಕು ಹರಿದಿಲ್ಲ?' ಎಂದು ಕೇಳಿದ.

'ರಾಜಾ, ನೀವು ಪೂರ್ವದ ಕಡೆಗೆ ಹರಿಯುವ ನದಿಯ ನೀರನ್ನು ತಡೆದಿರುವುದರಿಂದ ಪೂರ್ವದ ಕಡೆಗೆ ಇರುವ ಅರಸರಿಗೆ ಕೋಪ ಬಂದಿದೆ. ಆದ್ದರಿಂದ ಅವರು ಸೂರ್ಯನನ್ನು ನಮ್ಮ ರಾಜ್ಯದ ಕಡೆಗೆ ಬರಲು ಬಿಡುತ್ತಿಲ್ಲ. ಇನ್ನು ಮುಂದೆ ನಮಗೆ ಕತ್ತಲೆಯೇ ಗತಿ' ಎಂದು ಹೇಳಿದ.

ಮಂತ್ರಿಯ ಮಾತನ್ನು ಕೇಳಿ ಅರಸ ಚಿಂತನಾದ. ಹಗಲೇ ಆಗದಿದ್ದರೆ ದಿನನಿತ್ಯದ ವ್ಯವಹಾರಗಳು ಸಾಗುವುದಾದರೂ ಹೇಗೆ? ಎಂದು ಅರಸ ಯೋಚಿಸಿದ.

ನದಿಗೆ ಕಟ್ಟಿದ ತಡೆಗೋಡೆಯನ್ನು ಕೂಡಲೇ ಕೆಡವಿಸಿ ಬಿಡಿ ಎಂದು ಅರಸ ಮಂತ್ರಿಗೆ ಆಜ್ಞಾಪಿಸಿದ. ಮಂತ್ರಿ ಗೋಡೆಯನ್ನು ಕೆಡವಲು ಸಾವಿರಾರು ಆಳುಗಳನ್ನು ಕಳುಹಿಸಿದ.

ಅವರು ಗೋಡೆಯನ್ನು ಕೆಡವಿ ಮುಗಿಸುವುದಕ್ಕೂ, ಬೆಳಗಾಗುವುದಕ್ಕೂ ಸರಿಹೋಯಿತು. ಸೂರ್ಯ ಉದಯಿಸುತ್ತಿರುವುದನ್ನು ಕಂಡು ಅರಸನ ಮುಖದ ಮೇಲೆ ಮಂದಹಾಸ ಮೂಡಿತು. ಅಂದಿನಿಂದ ಆ ಅರಸ ಅವಸರದಲ್ಲಿ ನಿರ್ಣಯ ಕೈಕೊಳ್ಳುವ ತನ್ನ ಸ್ವಭಾವವನ್ನು ಬದಲಿಸಿಕೊಂಡ.

-ಮುರಲೀಧರ ಕುಲಕರ್ಣಿ, ಬೀದರ್

ಆರೋಗ್ಯದ ಗುಟ್ಟು

ಬಿಡುಕಿನ ತುಂಬಾ ಬಣ್ಣಾ
ನೀನು ನೋಡಲೇ ಬೇಕಣ್ಣ
ಬಳಸು ನಿನ್ನಯ ಕಣ್ಣು
ಬದುಕು ಪರಿಪಕ್ವ ಹಣ್ಣು.

ಬೇಗನೇಳುವ ಅಭ್ಯಾಸ
ತರುತ್ತದೆ ಮನಸ್ಸಿಗೆ ಸಂತಸ
ಮುಗಿಯುತ್ತದೆ ಬೇಗ ನಮ್ಮ ಕೆಲಸ
ದೇಹಕ್ಕೆ ಏನೋ ಉಲ್ಲಾಸ.

ಬೆಳಗಿನ ಉಪಾಹಾರಕ್ಕಿರಲಿ
ದೋಸೆ, ಇಡ್ಲಿ, ಉಪ್ಪಿಟ್ಟು, ತಾಲೀಪಿಟ್ಟು.
ಬ್ರೆಡ್, ಬರ್ಗರ್, ಪಿಜ್ಜಾ, ಕೇಕ್ ದೂರವಿಟ್ಟು
ತಿಳಿ ನೀ ಆರೋಗ್ಯದ ಗುಟ್ಟು.

ಸೊಪ್ಪು, ತರಕಾರಿ, ಮೊಳಕೆಕಾಳು,
ಹೆಚ್ಚಿಸುವವು ಆಹಾರದ ರುಚಿ
ನೀಡುವವು ದೇಹಕ್ಕೆ ಶಕ್ತಿ
ಅದೇ ನಮ್ಮ ಬಾಳಿನ ಬುತ್ತಿ.

ಬಗಬಗೆಯ ತಿಂಡಿ-ತಿನಿಸು ತಿಂದು
ಕೂರದಿರು ಸುಮ್ಮನೆ.
ಓಡಾಡು, ಕುಣಿದಾಡು, ಆಟವಾಡು
ಇದರಿಂದ ದೇಹಕ್ಕೆ ಕಸುವು, ಮನಸ್ಸಿಗೆ ಹಿತವು.

ಆಟಪಾಠದ ಜೊತೆಗೆ ವಿದ್ಯೆಯ ಮಹತ್ವ ತಿಳಿ
ನೀನೂ ಕಲಿ, ನಾಲ್ಕು ಮಂದಿಗೂ ಕಲಿಸು
ನಾಂದಿಹಾಡು ವಿದ್ಯಾವಂತರ ಸಮಾಜ ಕಟ್ಟಲು
ಅದೇ ಯಶಸ್ಸಿನ ಮೆಟ್ಟಲು.

ಆರೋಗ್ಯಕರ ದೇಹದಲ್ಲಿರಲಿ
ಆರೋಗ್ಯಕರ ಮನಸು
ದೇಹ ಮನಸುಗಳಿಗೆ ಆರೋಗ್ಯವಿದ್ದರೆ
ಜೀವನವೇ ಸೊಗಸು

-ಸಿ.ಎನ್. ಮುಕ್ತಾ

